

**KARNATAKA POWER TRANSMISSION CORPORATION LIMITED  
DEPARTMENTAL EXAMINATIONS – SEPTEMBER-2023**

**EXECUTIVE LOWER – PAPER-II**

**(KPTCL Accounts Manual Volume I & II, Manual of Delegation of powers, Electricity Act 2003, Conditions of Supply of Electricity & Current Tariffs, KPTCL Employees' Service Regulations, Financial Management, HRD, KPTCL R&P Regulations & The Companies Act, 2013)**

**(Books, Guides Notes etc., are not allowed)**

**Date: 08.09.2023**

**Maximum Marks: 100**

**Time: 2.30 pm to 5.30 pm**

**Note: The First one hour will be allowed to answer multiple choice questions of OMR sheets and the same will be taken back after one hour.**

**ನೂಜನೆ: ಬಹು ಅಯ್ದಿಯ ಉತ್ತರಗಳು ಪ್ರಶ್ನೆಗಳನ್ನು ಉತ್ತರಿಸಲು ಮೊದಲ ಒಂದು ಗಂಟೆ ಸಮಯ ಮಾತ್ರ ನಿಗದಿಗೊಳಿಸಿದೆ ಹಾಗೂ ಒಂದು ಗಂಟೆಯ ನಂತರ ಈ.ಎಂ.ಆರ್. ಉತ್ತರ ಪ್ರಶ್ನೆಗಳನ್ನು ಹಿಂಬಡೆಯಲಾಗುತ್ತದೆ.**

**ವಿಶೇಷ ನೂಜನೆ: ಎಲ್ಲಾ ಪ್ರಶ್ನೆಗಳಾಗಿ ಇಂಗ್ಲಿಷ್ ಅಷ್ಟುತ್ತಿಯನ್ನೇ ಪರಿಗಣಿಸುವುದು.**

**PART-A  
KPTCL Employees' Service Regulations**

40

1. What is the maximum continuous period of leave to be granted to the employee?  
 A) 2 years                    B) 4 years                    C) 5 years                    D) 10 years  
 ಉದ್ದೋಧಿಗೆ ನಿರ್ದಿಷ್ಟ ಕಾರಣದಿಂದ ಗರಿಷ್ಠ ನಿರಂತರ ರಜೀಯ ಅವಧಿ ಎಷ್ಟು?  
 A) 2 ವರ್ಷಗಳು            B) 4 ವರ್ಷಗಳು            C) 5 ವರ್ಷಗಳು            D) 10 ವರ್ಷಗಳು
2. A pensioner should produce life certificate once in \_\_\_\_\_.  
 A) 6 months                B) 1 year                    C) not required            D) 2 years  
 ನಿರ್ವೃತ್ತಿದಾರರು ಜೀವಿತ ಪತ್ರವನ್ನು ಒದಗಿಸಬೇಕಾದ ಅವಧಿ \_\_\_\_\_.  
 A) ಅರು ತಿಂಗಳು                    B) ಒಂದು ವರ್ಷಕ್ಕೆ ಒಮ್ಮೆ  
 C) ಅವಶ್ಯಕತೆ ಇರುವುದಿಲ್ಲ                    D) ಎರಡು ವರ್ಷಕ್ಕೆ ಒಮ್ಮೆ
3. How many days of HPL will be credited per year to an employee A/c?  
 A) 20 days                B) 22 days                    C) 18 days                    D) 12 days  
 ಉದ್ದೋಧಿಯ ಖಾತೆಗೆ ಪ್ರತಿ ವರ್ಷ ಜಮೀಯಾಗುವ ಅಧ್ಯ ವೇತನ ರಜೆ \_\_\_\_\_.  
 A) 20 ದಿನಗಳು            B) 22 ದಿನಗಳು            C) 18 ದಿನಗಳು            D) 12 ದಿನಗಳು
4. All leave except \_\_\_\_\_ at the credit of an employee shall lapse on the date of his/her retirement.  
 A) Study Leave                    B) Extraordinary Leave  
 C) Full pay leave                    D) Earned Leave  
 ನೌಕರನ ಖಾತೆಯಲ್ಲಿ ಜಮೀಯಾಗುವ \_\_\_\_\_ ಯನ್ನು ಹೊರತುಪಡಿಸಿ ಎಲ್ಲಾ ರಜೀಗಳು ಅವನ/ಇ ನಿರ್ವೃತ್ತಿಯ ದಿನಾಂಕದಂದು ಕೊನೆಗೊಳ್ಳುತ್ತದೆ.  
 A) ಅಧ್ಯಯನ ರಜೆ            B) ಅಸಾಧಾರಣ ರಜೆ            C) ಹೂಣಿವೇತನ ರಜೆ    D) ಗಳಕೆ ರಜೆ
5. Service records of Group B, C, D employees of O & M Divisions will be maintained at  
 A) Division office.                    B) Circle Office.  
 C) Corporate Office.                    D) Zonal Office.

ಕಾ ಮತ್ತು ಹಾ ವಿಭಾಗಗಳ B, C, D ಗುಂಪಿನ ನೌಕರರ ಸೇವಾ ದಾಖಲೆಗಳನ್ನು \_\_\_\_\_ ಯಳಿ ನಿರ್ವಹಿಸಲಾಗುತ್ತದೆ.

- A) ವಿಭಾಗ ಕಚೇರಿ.  
B) ವೃತ್ತ ಕಚೇರಿ.  
C) ನಿಗಮ ಕಚೇರಿ.  
D) ವಲಯ ಕಚೇರಿ.

### Conditions of Supply of Electricity

6. The billing of temporary power supply is at the rate of \_\_\_\_\_ units per day per K.W., if meter is not provided

- A) 12                    B) 15                    C) 18                    D) 20

ವಿದ್ಯುತ್ ಮಾಪಕ ಅಳವಡಿಸದ ತಾತ್ಕಾಲಿಕ ವಿದ್ಯುತ್ ಸಾಫರದಲ್ಲಿ ಇಲಿಂಗ್‌ನ್ನು ದಿನಕ್ಕೆ ಪ್ರತಿ ಕ.ವ್ಯಾ. ಗೆ \_\_\_\_\_ ಯೂನಿಟ್ ಗಳಿಗೆ ಲೆಕ್ಕಿಸಲಾಗುವುದು.

- A) 12                    B) 15                    C) 18                    D) 20

7. The Standard supply voltages for various contract demands upto 2000 KVA is \_\_\_\_\_.

- A) 66 KV                B) 110 KV                C) 11KV/33 KV            D) 220 KV

2000 KVA ಪರಿಗಣ ಒಪ್ಪಂದಿತ ಬೆಂಡಿಕೆಗಳಿಗೆ ಪ್ರಮಾಣಿತ ವಿದ್ಯುತ್ ಪೂರ್ಕಿಕೆ ಪೋಲೆಟ್ರೆಜ್ ಗಳು \_\_\_\_\_ ಆಗಿರುತ್ತದೆ.

- A) 66 KV                B) 110 KV                C) 11KV/33 KV            D) 220 KV

8. The insulation resistance of medium and low voltage installations shall be at least \_\_\_\_\_.

- A) 1 Mega ohm            B) 100 Mega ohm            C) 1000 ohm            D) 1 ohm

ಮಧ್ಯಮ ಮತ್ತು ಕಡಿಮೆ ಪೋಲೆಟ್ರೆಜ್ ವಿದ್ಯುತ್ ಸಾಫರಗಳ ವಿದ್ಯುತ್ ನಿರ್ದೋಧನ ಪ್ರತಿರೋಧವು ಕನಿಷ್ಠ \_\_\_\_\_ ಇರಬೇಕು.

- A) 1 ಮೊಂಟ್ ಓಮ್            B) 100 ಮೊಂಟ್ ಓಮ್            C) 1000 ಓಮ್            D) 1 ಓಮ್

9. Service main length should not exceed \_\_\_\_\_ meters for arranging power supply to consumers.

- A) 10                    B) 15                    C) 20                    D) 30

ಗಾಹಕರಿಗೆ ವಿದ್ಯುತ್ ಸರಬರಾಜನ್ನು ವ್ಯವಸ್ಥೆಗೊಳಿಸಲು ಸರ್ವಿಸ್‌ನ್ ಮೈನ್ ಉದ್ದೇಶ \_\_\_\_\_ ಮೀಟರ್‌ಗಳು ಮಿಲಿರಿಬಾರದು.

- A) 10                    B) 15                    C) 20                    D) 30

10. Periodicity of testing of meters of HT installations

- A) 6 months.            B) 12 months.            C) 24 months.            D) 9 months.

HT ಸಾಫರಗಳ ಮಾಪಕಗಳ ಪರಿಕ್ಷೆಯ ಆವರ್ತನೆಗೆ

- A) 6 ತಿಂಗಳು.            B) 12 ತಿಂಗಳು.            C) 24 ತಿಂಗಳು.            D) 9 ತಿಂಗಳು.

11. Under normal working conditions, the current in the three phase Distribution system should be balanced and under full load conditions the current flow in the neutral wire shall not be more than \_\_\_\_\_ of the maximum phase current.

- A) 0%                    B) 10%                    C) 3%                    D) 5%

ಸಾಮಾನ್ಯ ಪರಿಸ್ಥಿತಿಗಳಲ್ಲಿ ಮೂರು ಫೆಂಸು ವಿತರಣಾ ವ್ಯವಸ್ಥೆಯಲ್ಲಿನ ಪ್ರವಾಹವು ಸಮತೋಲತವಾಗಿರಬೇಕು ಮತ್ತು ಪೂರಣ ಹೊರೆ ಪರಿಸ್ಥಿತಿಗಳಲ್ಲಿ ನ್ಯೂಟ್ರೋ ತಂತ್ರಿಯಲ್ಲಿನ ವಿದ್ಯುತ್ ಹರಿವು ಗೆರಿಷ್ಟ ಫೆಸ್ ಕರೆಂಟ್ \_\_\_\_\_ ರಿಂತ ಹೆಚ್ಚಿರಬಾರದು.

- A) 0%                    B) 10%                    C) 3%                    D) 5%

12. The Solar Rebate of \_\_\_\_\_ per unit of Electricity consumed per installation is allowed to LT-2(a).

A) 40 paise      B) 50 paise      C) 1 Rupee      D) Nill

ನೋರ್ ಶ್ರೀ ಬಳಸುವ ಎಲ್.ಟಿ-2(ಎ) ಸ್ಥಾಪರಗಳಿಗೆ ಬಳಸಿದ ಪ್ರತಿ ಯೂನಿಟ್‌ಗೆ \_\_\_\_\_ ರಂತೆ ರಿಯಾಯಿತಿಯನ್ನು ನೀಡಲಾಗುವುದು.

A) 40 ಪೈಸೆ      B) 50 ಪೈಸೆ      C) 1 ರೂಪಾಯಿ      D) ಇಲ್ಲ

13. IP Set consumers are permitted to use power for lighting the pump house to an extent of \_\_\_\_\_

A) 4 points of 40 watts      B) 3 points of 40 watts  
C) 2 points of 40 watts      D) 2 points of 60 watts

ಪ.ಹಿ ಸೆಟ್ ಗ್ರಾಹಕರು ತಮ್ಮ ಕೃಷಿ ಹಂಪ್ಸಿಟ್ಟಿನ ಕೊಳಡಿಯ ಬೆಳಕಿನ ವ್ಯವಸ್ಥೆಗಾಗಿ ಗೆರಿಷ್ಟ \_\_\_\_\_ ಬಳಸಬಹುದು.

A) 4 ಪಾಯಂಬ್ರಾ ನ್ನ 40 ವ್ಯಾಂಚ್‌ಗಳು      B) 3 ಪಾಯಂಬ್ರಾ ನ್ನ 40 ವ್ಯಾಂಚ್‌ಗಳು  
C) 2 ಪಾಯಂಬ್ರಾ ನ್ನ 40 ವ್ಯಾಂಚ್‌ಗಳು      D) 2 ಪಾಯಂಬ್ರಾ ನ್ನ 60 ವ್ಯಾಂಚ್‌ಗಳು

### The Electricity Act, 2003

14. The State Electricity regulatory commission shall consist of not more than \_\_\_\_\_ members.

A) 1      B) 2      C) 3      D) 5

ರಾಜ್ಯ ವಿದ್ಯುತ್ ನಿಯಂತ್ರಣ ಆಯೋಜನೆ ಸದಸ್ಯರ ಸಂಖ್ಯೆ \_\_\_\_\_ ಮಿಲಬಾರದು.

A) 1      B) 2      C) 3      D) 5

15. A Power plant set up by any person to generate electricity primarily to meet his own use is called as,

A) Captive generation plant.      B) Substation.  
C) Generating plant.      D) None of the above.

ಯಾವುದೇ ವ್ಯಕ್ತಿ ಪ್ರಾಥಮಿಕವಾಗಿ ತನ್ನ ಸ್ವಂತ ಬಳಕೆಗಾಗಿ ವಿದ್ಯುತ್ ಉತ್ಪಾದನಲು ಸ್ಥಾಪಿಸಿದ ವಿದ್ಯುತ್ ಸಾಧನವನ್ನು ಹೀಗೆ ಕರೆಯಲಾಗುತ್ತದೆ.

A) ಕ್ಷೇತ್ರಿಕ ಉತ್ಪಾದನಾ ಘಟಕ.      B) ಉಪಕೇಂದ್ರ.  
C) ಉತ್ಪಾದನಾ ಘಟಕ.      D) ಇವುಗಳಲ್ಲ ಯಾವುದೂ ಅಲ್ಲ.

16. Determine the tariff for generation, supply, transmission and wheeling of electricity, wholesale, bulk or retail, as the case may be, within the State are the functions of \_\_\_\_\_.

A) Central commission      B) State commission      C) CTU      D) STU

ರಾಜ್ಯದೊಳಗಿನ ವಿದ್ಯುತ್ ಉತ್ಪಾದನೆ, ಸರೆಬರಾಜು, ಪ್ರಸರಣ ಮತ್ತು ಪ್ರೀಲಂಗ್‌ಗಾಗಿ ಸರ್ವಾಧಿಕಾರಿ ಸರ್ವಾಧಿಕಾರಿ ಅಥವಾ ಜಿಲ್ಲರೆ ಮಾರಾಟದ ಟ್ಯಾರಿಫ್ ನಿರ್ಧರಣೆ \_\_\_\_\_ ಮಾಡುತ್ತಾರೆ.

A) ಕೇಂದ್ರ ಆಯೋಜನೆ      B) ರಾಜ್ಯ ಆಯೋಜನೆ      C) ಸಿಂಯು      D) ಎಸ್‌ಎಸ್‌ಯು

17. As per section 110 of Electricity Act, 2003, the Central Government shall, by notification, establish \_\_\_\_\_ for Electricity to hear appeals against the orders of the adjudicating officer or the Appropriate Commission.

A) A Judge.      B) An Appellate Tribunal.  
C) The Commission.      D) Special committee.

ವಿದ್ಯುತ್ ಕಾಯ್ದೆ 2003 ಸೆಕ್ಷನ್ 110 ರ ಪ್ರಕಾರ, ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ \_\_\_\_\_  
ಸ್ಥಾಪಿಸಿ ಅಲ್ಲ ಸೂಕ್ತ ಆಯೋಗದ ಆದೇಶಗಳ ವಿರುದ್ಧ ವಿದ್ಯುತ್ ವಿಜಾರಣಾಗಿ ಮೇಲ್ನವಿಗಳನ್ನು ಸಲ್ಲಿಸಬಹುದು.  
A) ನ್ಯಾಯಾಧಿಕಾರ ಬಳಿಕೆಯ ಮಂಡಳಿ C) ಆಯೋಗ D) ವಿಶೇಷ ಸಮಿತಿ

18. Minimum ground clearances shall be maintained for bare conductors or live parts of any apparatus in out-door 220KV substations, excluding overhead lines, of HV shall be  
A) 8 meters B) 4 meters C) 6 meters D) 6.1 meters

ಹೊರಾಂಗಳ 220KV ಸರ್ಕಾರಿ ಸ್ಟೇಷನ್‌ಗಳಲ್ಲಿ ಬೀರ್ ಕಂಡಕ್ಕರ್ಗಳ ಅಥವಾ ಯಾವುದೇ ಉಪಕರಣದ ಲ್ಯೂವ್ ಭಾಗಗಳಿಗೆ ಕಸಿಷ್ಟ ಗ್ರೌಂಡ್ ಟೈಯರ್ನ್ (HV ಯ ಓವರ್‌ಹೆಡ್ ಲ್ಯೂನ್‌ಗಳನ್ನು ಹೊರತುಪಡಿಸಿ)  
ಇರಬೇಕು.

- A) 8 ಮೀಟರ್ ಬಳಿಕೆಯ ಮಂಡಳಿ C) 6 ಮೀಟರ್ ಬಳಿಕೆಯ ಮಂಡಳಿ D) 6.1 ಮೀಟರ್ ಬಳಿಕೆಯ ಮಂಡಳಿ

### **Manual of Delegation of Powers**

19. The financial powers of Chief Engineer for calling / inviting an open tender is up to Rupees \_\_\_\_\_.

- A) 1 Crore B) 10 Crores C) 5 Crores D) 12 Crores

ಮುಖ್ಯ ಅಭಿಯಂತರರು ಮತ್ತು ಟಿಂಡರ್ ಅನ್ನು ಕರೆಯಲು / ಆಹ್ವಾನಿಸಲು ಹಣಕಾಸಿನ ಅಧಿಕಾರವು  
ರೂಪಾಯಿಗಳವರೆಗೆ ಇರುತ್ತದೆ.

- A) 1 ಕೋಟಿ B) 10 ಕೋಟಿ C) 5 ಕೋಟಿ D) 12 ಕೋಟಿ

20. Financial power of Chief Engineer for according administrative approvals and technical sanctions to revised estimates for both electrical and civil works under capital / revenue head is upto \_\_\_\_\_.

- A) 10% B) 15% C) 20% D) 25%

ಬಂಡವಾಳ / ಆಯುವ್ಯಯ ಅಡಿಯಲ್ಲ ವಿದ್ಯುತ್ ಮತ್ತು ಸೀಲ್ ಕೆಲಸಗಳ ಪರಿಷ್ಕಾರ ಅಂದಾಜುಗಳಿಗೆ  
ಅಡಿತಾತ್ಮಕ ಅನುಮೋದನೆಗಳು ಮತ್ತು ತಾಂತ್ರಿಕ ಮಂಜೂರಾತ್ಮಿಗಳ ಅಧಿಕಾರ ನಿಯೋಜನೆಯ ಪ್ರಕಾರ  
ಮುಖ್ಯ ಅಭಿಯಂತರರಿಗೆ ಹಣಕಾಸಿನ ಅಧಿಕಾರವು \_\_\_\_\_ ವರೆಗೆ ಇರುತ್ತದೆ.

- A) 10% B) 15% C) 20% D) 25%

21. Which of the following officer has powers to depute an employee within India for training, seminars, exhibition, workshops, conferences etc. including all expenses thereon?

- A) Chief Engineer. B) Director (Admin & HR).  
C) Superintending Engineer. D) Executive Engineer.

ಈ ಕೆಳಗಿನ ಯಾವ ಅಧಿಕಾರಿಯು, ಕ.ವಿ.ಪ್ರ.ಸಿ.ನಿ.ಯ ಅಧಿಕಾರಿಗಳನ್ನು ಭಾರತದಾದ್ಯಂತ ಯಾವುದೇ  
ಕಾರ್ಯಾಂಗಾರ, ಸೆಮಿನಾರ್, ಕಾಫ್ರೆನ್ಸ್, ಪ್ರದರ್ಶನ ಇತ್ಯಾದಿಗಳಿಗೆ(ಎಲ್ಲಾ ಖಚಣ ಸೇರಿದಂತೆ) ನಿಯೋಜನೆಯ  
ಸಂಪೂರ್ಣ ಅಧಿಕಾರ ಹೊಂದಿರುತ್ತಾರೆ?

- A) ಮುಖ್ಯ ಇಂಜಿನಿಯರ್. B) ನಿರ್ದೇಶಕರು (ಆ.ಮತ್ತು ಮಾ.ನಂ.).  
C) ಅಧಿಕಾರಿ ಇಂಜಿನಿಯರ್. D) ಕಾರ್ಯಾಂಗಾರಕ ಇಂಜಿನಿಯರ್.

22. Which of the following officer can accord sanction to Repair & Maintenance of plant, machineries and transmission lines including minor replacements only up to Rs. 5 Lakhs per work?

- A) Chief Engineer. B) Superintending Engineer.  
C) Executive Engineer. D) None of the above.

ಕೆಳಗಿನ ಯಾವ ಅಧಿಕಾರಿಯು ವಿದ್ಯುತ್ ಕೇಂದ್ರದ ಯಂತ್ರೋಪಕರಣಗಳ ಮತ್ತು ಪ್ರಸರಣ ಮಾರ್ಗಗಳ ದುರಸ್ತಿ ಮತ್ತು ನಿರ್ವಹಣೆಗೆ ಸಣ್ಣ ಬದಲ ನೇರಿದಂತೆ ಪ್ರತಿ ಕೆಲಸಕ್ಕೆ ರೂ 5 ಲಕ್ಷ ದವರೆಗೆ ಮಂಜೂರಾತಿ ನೀಡಬಹುದಾಗಿ ರುತ್ತದೆ.

- A) ಮುಖ್ಯ ಇಂಜಿನಿಯರ್.  
B) ಅಧಿಕೃತ ಇಂಜಿನಿಯರ್.  
C) ಕಾರ್ಯನಿರ್ವಾಹಕ ಇಂಜಿನಿಯರ್.  
D) ಇವುಗಳಲ್ಲಿಯೇ ಯಾವುದೂ ಅಲ್ಲ.
- 23.** \_\_\_\_\_ can effect inter-circle transfer of employees of the rank of Junior Engineers within their jurisdiction as per the guidelines issued by the company.

- A) Zonal Chief Engineer(Elcty)  
B) Circle SEE (Ele)  
C) Division EEEs (Ele)  
D) Both 1 & 2

ಕೆಂಪನಿಯು ಹೊರಡಿಸಿದ ಮಾರ್ಗನೂಚಿಗಳ ಪ್ರಕಾರ ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಕಿರಿಯ ಇಂಜಿನಿಯರ್ಗಳ ಶೈಲಿಯ ನೌಕರರ ಅಂತರ-ವೃತ್ತ ವರ್ಗಾವಣೆಯನ್ನು \_\_\_\_\_ ರವರು ಕೈಗೊಳಿಬಹುದು.

- A) ವಲಯದ ಮುಖ್ಯ ಇಂಜಿನಿಯರ್(ವಿದ್ಯುತ್ಕಟಿ)  
B) ವೃತ್ತದ ಅಧಿಕೃತ ಇಂಜಿನಿಯರ್ (ವಿ)  
C) ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ)  
D) 1 ಮತ್ತು 2

### KPTCL Accounts Manual Volume I

**24.** Which one of these is capital expenditure?

- A) Cost of power purchase.  
B) O and M expenses.  
C) Establishment expenses.  
D) Repayment of loan / borrowing.

ಇವುಗಳಲ್ಲಿ ಯಾವುದು ಬಂಡವಾಳ ವೆಚ್ಚವಾಗಿದೆ?

- A) ವಿದ್ಯುತ್ ಖರ್ಚಿಯ ವೆಚ್ಚ.  
B) ಕಾ ಮತ್ತು ಹಾ ವೆಚ್ಚಗಳು.  
C) ಸಿಫ್ಟ್‌ಬ್ಯಾಂಡಿ ವೆಚ್ಚಗಳು.  
D) ಸಾಲದ ಮರುಪಾವತಿ / ಎರವಲು.

**25.** The senior assistant has to test check monthly \_\_\_\_\_ % of bills of the total number of installations maintained by the officials in his/her charge.

- A) 25%  
B) 20%  
C) 10%  
D) 5%.

ಒಟ್ಟು ಇರುವ ಸ್ಥಾವರಗಳಲ್ಲಿ, ಪ್ರತಿ ಮಾಹ \_\_\_\_\_ % ಬಿಲ್ಲುಗಳನ್ನು ಪರೀಕ್ಷಾ ತಾಂತ್ರಿಕ ಮಾಡುವ ಕೆಲಸ ಕಿರಿಯ ಸಹಾಯಕರದಾಗಿರುತ್ತದೆ

- A) 25%  
B) 20%  
C) 10%  
D) 5%

**26.** Power Ledger accounts shall be maintained by

- A) Junior Assistant.  
B) Senior Assistant.  
C) Assistant Accounts officer.  
D) Assistant.

“ಪವರ್ ಲೆಣ್ಡರ್” ಲೆಣ್ಡರ್‌ಗಳನ್ನು ಯಾರು ನಿರ್ವಹಿಸುತ್ತಾರೆ?

- A) ಕಿರಿಯ ಸಹಾಯಕ  
B) ಕಿರಿಯ ಸಹಾಯಕ  
C) ಸಹಾಯಕ ಲೆಕ್ಕಾಧಿಕಾರಿ  
D) ಸಹಾಯಕ

**27.** \_\_\_\_\_ & \_\_\_\_\_ are the two important activities of materials management.

- A) Store keeping & purchasing  
B) Disposal of scrap & surplus material  
C) Material acquisition & utilization  
D) Inventory & its control

\_\_\_\_\_ ಮತ್ತು \_\_\_\_\_ ಸಾಮರ್ಗಿಗಳ ನಿರ್ವಹಣೆಯ ಎರಡು ಪ್ರಮುಖ ಜಂಟಿಗಳು.

- A) ಉಗ್ರಾಳ ನಿರ್ವಹಣೆ ಮತ್ತು ಖರ್ಚಿ  
B) ಸ್ಥಾವರ್ ಮತ್ತು ಹೆಚ್ಚಿದ ವಸ್ತುಗಳ ವಿಲೀವಾರಿ  
C) ಸಾಮರ್ಗಿಗಳ ಸ್ಥಾಧಿಕಾರ ಮತ್ತು ಬಳಕೆ  
D) ದಾಸ್ತಾನು ಮತ್ತು ಅದರ ನಿಯಂತ್ರಣ

28. The imprest should be recouped as soon as \_\_\_\_\_ of the imprest amount is spent.

- A) 40%      B) 50%      C) 60%      D) 30%

ಇಂಪ್ರೆಸ್ಟ್ ಮೊತ್ತದ \_\_\_\_\_ ಲಭ್ಯ ಮಾಡಿದ ತಕ್ಷಣ ಇಂಪ್ರೆಸ್ಟ್ ನ್ನು ಮರು ಹೊಂದಿಸುವುದು.

- A) 40%      B) 50%      C) 60%      D) 30%

### KPTCL Accounts Manual Volume II

29. Annual inventory of material and equipments held in the stock of store shall be done in the month of

- A) April.      B) January.      C) February.      D) March.

ಉಗ್ರಾಹದಲ್ಲಿರುವ ವಸ್ತು ಮತ್ತು ಸಲಕರಣೆಗಳ ವಾರ್ಡ್‌ಕ ತಪಶೀಲನ್ನು \_\_\_\_\_ ತಿಂಗಳನ್ನಲ್ಲಿ ಮಾಡಲಾಗುತ್ತದೆ.

- A) ಏಪ್ರಿಲ್.      B) ಜನವರಿ.      C) ಫೆಬ್ರವರಿ.      D) ಮಾರ್ಚ್.

30. The indent for request of materials from store shall be prepared in \_\_\_\_\_ copies

- A) Duplicate.      B) Triplicate      C) Quadruplicate      D) Quintuplicate

ಉಗ್ರಾಹ ವಸ್ತುಗಳ ಕೋರಿಕೆಯನ್ನು \_\_\_\_\_ ಪ್ರತಿಗಳಲ್ಲಿ ಸಿಧ್ಯಪಡಿಸಬೇಕು.

- A) ಎರಡು      B) ಮೂರು      C) ನಾಲ್ಕು      D) ಐದು

31. Annual store counting work to be completed before

- A) 31<sup>st</sup> December.      B) 31<sup>st</sup> January.      C) 28th February.      D) None of the above.

ಪ್ರತಿ ವರ್ಷ ಉಗ್ರಾಹ ಎಣಿಕೆ ಕಾರ್ಯವನ್ನು ಯಾವ ದಿನಾಂಕದ ಒಳಗೆ ಮುಕ್ತಾಯಗೊಳಿಸಬೇಕು.

- A) 31 ನೇ ಡಿಸೆಂಬರ್.      B) 31 ನೇ ಜನವರಿ.      C) 28 ನೇ ಫೆಬ್ರವರಿ.      D) ಇವುಗಳಲ್ಲಿ ಯಾವುದೂ ಅಲ್ಲ.

32. The Numerical ledger contains \_\_\_\_\_ No. of sheets

- A) 400      B) 500      C) 300      D) 100

ಸಂಪೂರ್ಣ ಲೆಂಡರ್ \_\_\_\_\_ ಸಂಖ್ಯೆಯ ಹಾಳೆಗಳನ್ನು ಒಳಗೊಂಡಿರುತ್ತದೆ.

- A) 400      B) 500      C) 300      D) 100

33. Indent will be valid \_\_\_\_\_ days from the date of Counter Signature

- A) 3      B) 5      C) 1      D) 2

ಅಧಿಕಾರಿಯ ಮೇಲು ರುಜು ಮಾಡಿದ ದಿನಾಂಕದಿಂದ \_\_\_\_\_ ದಿನಗಳವರೆಗೆ ಇಂಡೆಂಟ್ ಮಾನ್ಯವಾಗಿರುತ್ತದೆ.

- A) 3      B) 5      C) 1      D) 2

34. Divisional Annual store counting order is passed by \_\_\_\_\_.

- A) Superintendent Engineer (Ele)      B) Store officer  
C) Executive Engineer (Ele)      D) Accounts officer

ವಿಭಾಗಿಯ ಸ್ಕ್ರೋಲ್‌ನ ವಾರ್ಡ್‌ಕ ಎಣಿಕೆಯ ಅದೇಲವನ್ನು ಹೊರಡಿಸುವ ಅಧಿಕಾರಿ \_\_\_\_\_.

- A) ಅಧಿಕಾರಿ ಇಂಜಿನಿಯರ್ (ಎಂ)      B) ಉಗ್ರಾಹ ಅಧಿಕಾರಿ

- C) ಕಾರ್ಯವಾಧಕ ಇಂಜಿನಿಯರ್ (ಎಂ)      D) ಲೆಕ್ಚರಿಫಿಕಾರಿ

### KPTCL R&P Regulations

35. Candidates appointed for any post against direct recruitment quota are not entitled to free supply of electricity with effect from \_\_\_\_\_.

- A) 08/05/1997      B) 08/05/1996      C) 08/05/1995      D) 08/05/1994

ನೇರ ನೇಮಕಾತಿ ಭಾಗದಲ್ಲಿ ಯಾವುದೇ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳು \_\_\_\_\_ ರಿಂದ ಜಾರಿಗೆ ಬರುವಂತೆ ಉಚಿತ ವಿದ್ಯುತ್ ಸೌಲಭ್ಯಕ್ಕೆ ಅರ್ಹರಾಗಿರುವುದಿಲ್ಲ.

- A) 08/05/1997      B) 08/05/1996      C) 08/05/1995      D) 08/05/1994

**36.** Which of the following belongs to group ‘C’ post?

- A) Junior Assistant.      B) Assistant Engineer.  
C) Accounts officer.      D) None of the above.

ಕೆಳಗಿನ ಯಾವುದು ಗ್ರಾಹಕ ಸಿ ಹುದ್ದೆಗೆ ಸೇರಿದೆ?

- A) ಕರಿಯ ಸಹಾಯಕ.      B) ಸಹಾಯಕ ಅಭಯಂತರರು.  
C) ಲೆಕ್ತಾಧಿಕಾರಿ.      D) ಇವುಗಳಲ್ಲಿ ಯಾವುದೂ ಅಲ್ಲ.

**37.** Important factors that motivate all individuals is/are

- A) Security of Job.      B) Fair wages.  
C) Scope for better prospects.      D) All the factors.

ಪ್ರತಿಯೊಬ್ಬರನ್ನು ಪ್ರೇರಿಸಿಸುವ ಪ್ರಮುಖ ಅಂಶಗಳೆಂದರೆ.

- A) ಕೆಲಸದ ಭದ್ರತೆ      B) ನ್ಯಾಯಯುತ ವೇತನ  
C) ಉತ್ತಮ ಭವಿಷ್ಯದ ಗುರಿ      D) ಎಲ್ಲಾ ಅಂಶಗಳು

**38.** Appointing Authority for Daftary is \_\_\_\_\_.

- A) Superintending Engineer(Ele)      B) Executive Engineer(El)  
C) General Manager(A&HR)      D) Director (A&HR)

ದಟ್ಟರಿ ಹುದ್ದೆಯ ನೇಮಕಾತಿ ಪ್ರಾಧಿಕಾರ \_\_\_\_\_ ಅಗಿರುತ್ತಾರೆ.

- A) ಅಧಿಕೃತ ಇಂಜಿನಿಯರ್ (ವಿ)      B) ಕಾರ್ಯನಿರ್ವಾಹಕ ಇಂಜಿನಿಯರ್ (ವಿ)  
C) ಪ್ರಥಾನ ವ್ಯವಸ್ಥಾಪಕರು (ಆ & ಮಾ.ಸಂ)      D) ಸಿದ್ದೀಕರು (ಆ & ಮಾ.ಸಂ)

**39.** No \_\_\_\_\_ can be sanctioned during the period of probation

- A) Casual Leave      B) Full pay Leave      C) Increment      D) All the above

ಯಾವುದೇ \_\_\_\_\_ ಅನ್ನು ಅರ್ಹತಾ ಪರೀಕ್ಷೆಯ ಅವಧಿಯಲ್ಲಿ ಮಂಜೂರು ಮಾಡಬಾರದು

- A) ಸಾಂಧಿಕ ರಜೆ      B) ಮೂಲಕ ವೇತನ ರಜೆ      C) ವೇತನ ಬಡ್ಡಿ      D) ಮೇಲನ ಎಲ್ಲವೂ

### Human Resource Development

**40.** The basic objective of HRD activities in an organization to Improve the Employee’s

- A) Knowledge.      B) Behaviour and Skill.  
C) Productivity.      D) All of the above.

ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಚೆಲುವಟಕೆಗಳ ಮೂಲ ಉದ್ದೇಶ ಉದ್ದೋಧಿಗಳ \_\_\_\_\_ ಸುಧಾರಿಸಲು.

- A) ಜ್ಞಾನ.      B) ನಡವಳಕೆ ಮತ್ತು ಕೌಶಲ್ಯ.  
C) ಉತ್ಪಾದಕತೆ.      D) ಮೇಲನ ಎಲ್ಲಾ .

**PART-B**  
**KPTCL Employees' Service Regulations**

**1. Define the following;**

- |                         |                       |               |
|-------------------------|-----------------------|---------------|
| a) Absentee             | b) Lien               | c) Honorarium |
| d) Additional Increment | e) Dearness Allowance |               |
| ಕೆಳಗಿನವುಗಳನ್ನು ವಿವರಿಸಿ  |                       |               |
| a) ಗೈರುಹಾಜರಿ            | b) ಹುದ್ದೆಯ ಮೇಲನ ಹಕ್ಕು | c) ಗೌರವಧನ     |
| d) ಅಧಿಕ ವೇತನ ಬಡ್ಡಿ      | e) ತುಟ್ಟಭತ್ತೆ         |               |

5

**2. Explain the following;**

- |                              |                           |
|------------------------------|---------------------------|
| a) TA (Travelling allowance) | b) Home travel Concession |
| c) Hill allowance            | d) Joining time           |
| e) Record of service         |                           |

5

ಕೆಳಗಿನವುಗಳನ್ನು ವಿವರಿಸಿ:

- |                 |                        |
|-----------------|------------------------|
| a) ಪ್ರಯಾಣ ಭತ್ತೆ | b) ಮನೆ ಪ್ರಯಾಣ ರಿಯಾಯಿತಿ |
| c) ಗಿರಿಭತ್ತೆ    | d) ಕೆಲಸಕ್ಕೆ ಸೇರುವ ಸಮಯ  |
| e) ಸೇವಾ ದಾಖಲೆ   |                        |

**Conditions of Supply of Electricity****3. Define the Following terms as per COS**

- |                   |                   |
|-------------------|-------------------|
| a) Area of Supply | b) Billing Period |
| c) Demand Charge  | d) Energy Charge  |
| e) Energy meter   |                   |

5

COS ಪ್ರಕಾರ ಕೆಳಗಿನ ನಿಯಮಗಳನ್ನು ವಿವರಿಸಿ

- |                     |                 |
|---------------------|-----------------|
| a) ಪೂರ್ವಕೆಂಬ ಪ್ರದೇಶ | b) ಇಲ್ಲಂಗ್ ಅವಧಿ |
| c) ಬೆಂಡಿಕೆ ಶುಲ್ಕ    | d) ಇಂಥನ ಶುಲ್ಕ   |
| e) ವಿದ್ಯುತ್ ಮಾಪಕ    |                 |

**4. Define the following**

- |                          |                        |
|--------------------------|------------------------|
| a) Connected load        | b) Power factor        |
| c) Rural electrification | d) Point of connection |
| e) Service main          |                        |

5

ಕೆಳಗಿನವುಗಳನ್ನು ವಿವರಿಸಿ

- |                           |                |
|---------------------------|----------------|
| a) ಕನೆಕ್ಟೆಡ್ ಲೋಡ್         | b) ಪರ್‌ಫಾಕ್ಟರ್ |
| c) ಗ್ರಾಮೀಣ ವಿದ್ಯುತ್ಿದೀಕರಣ | d) ಸಂಪರ್ಕ ಇಂಡು |
| e) ಸರ್ವಿಸ್ ಮೈನ್           |                |

**The Companies Act, 2013****5. Distinguish between private company and public company.**

ಪ್ರತಿಕ್ರಿಯಾ ಕಂಪನಿ ಹಾಗೂ ಪ್ರತಿವೇಷ ಕಂಪನಿಗಳಿರುವ ವ್ಯತ್ಯಾಸವನ್ನು ತಿಳಿಸಿ

5

**The Electricity Act, 2003**

**6. Abbreviate and explain the below in one sentence** 5

- a) PGCIL      b) STU      c) CERC      d) NOC      e) CEA

ಕೆಳಗಿನವುಗಳನ್ನು ಸಂಕ್ಷೇಪಿಸಿ ಮತ್ತು ಒಂದು ಪಾಠ್ಯದಲ್ಲಿ ವಿವರಿಸಿ.

- a) ಹಿ.ಜಿ.ಸಿ.ಎ.ಲ್ ಬ) ಎನ್.ಎ.ಯು      c) ಸಿ.ಇ.ಆರ್.ಸಿ      d) ಎನ್.ಹ.ಸಿ      e) ಸಿ.ಇ.ಎ

**Manual of Delegation of Powers**

**7. Explain the guidelines in respect of accepting single tender.** 5

ಪಕ ರೂಪ ಟೆಂಡರ್ ನ್ನು ಸ್ವೀಕರಿಸುವ ಮಾರ್ಗಸೂಚಿಗಳನ್ನು ವಿವರಿಸಿ.

**KPTCL Accounts Manual Volume I**

**8. Explain three main functions of divisional accounts officers.** 5

ವಿಭಾಗಿಯ ಲೆಕ್ಕಾಧಿಕಾರಿಗಳ ಮೂರು ಮುಖ್ಯ ಕಾರ್ಯಗಳನ್ನು ವಿವರಿಸಿ ಬರೆಯಿರಿ.

**KPTCL Accounts Manual Volume II**

**9. What are the Books/documents used in every store to record store transaction? In brief write short notes on stock ledger.** 5

ಸೈಫ್‌ರ್ ವಹಿವಾಟನ್ನು ದಾಖಲಣಲ್ಲಿ ಪ್ರತಿ ಸೈಫ್‌ರ್ ನೆಲ್ಲ ಬಳಸಲಾಗುವ ಪ್ರಸ್ತುತಗಳು/ದಾಖಲೆಗಳು ಯಾವುವು? ಸ್ಟೋಕ್ ಲೆಡ್ಜರ್ ಬಗ್ಗೆ ಸಂಕ್ಷಿಪ್ತವಾಗಿ ಸಣ್ಣ ಅಷ್ಟೇ ಬರೆಯಿರಿ.

**KPTCL R&P Regulations**

**10. Write any four reasons for disqualification of appointment.** 5

ನೇಮಕಾತಿಯ ಅನಹಂತೆಗೆ ಯಾವುದಾದರೂ ನಾಲ್ಕು ಕಾರಣಗಳನ್ನು ನೀಡಿ.

**Human Resource Development**

**11. Write any five objectives of HRD.** 5

ಮಾನವ ಸಂಪನ್ಮೂಲ ಅಭಿವೃದ್ಧಿಯ ಯಾವುದಾದರೂ ಒಂದು ಉದ್ದೇಶಗಳನ್ನು ಬರೆಯಿರಿ.

**Financial Management**

**12. What are the three major decisions involved in financial management and explain briefly?**

ಅಧಿಕ ನಿರ್ವಹಣೆಯ ಯಾವುದಾದರೂ ಮೂರು ಪ್ರಮುಖ ನಿರ್ಧಾರಗಳನ್ನು ತಿಳಿಸಿ ಮತ್ತು ಸಂಕ್ಷಿಪ್ತವಾಗಿ ವಿವರಿಸಿ. 5

\*\*\*\*\*